

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್
|| ತುಪ್ಪುಡೈಯಾರೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತುಪ್ಪುಡೈಯಾರೈ ॥

ಅರವಣೈ ಪ್ಪಳ್ಳಿಕೊಳ್ ಅರಂಗನೈ ಪ್ಪೋಱ್ಪಲ್

‡ತುಪ್ಪುಡೈಯಾರೈ ಅಡೈವದೆಲ್ಲಾಂ *
ಶೋರ್ ವಿಡತ್ತು ತ್ತುಣೈ ಆವರ್ ಎನ್ನೇ *
ಒಪ್ಪಿಲೇ ಆಗಿಲುಂ ನಿ ಆಡೈಂದೇ *
ಆನೈಕ್ಕು ನೀ ಅರುಳ್ ಶೆಯ್ದುಮೈಯಾಲ್ *
ಎಯ್ಪಿನ್ನೈ ವಂದು ನಲಿಯುವೋದು * ಅಂಗು
ಏದುಂ ನಾ ಉನ್ನೈ ನಿನ್ನೈಕ್ಕು ಮಾಟ್ಟೇ *
ಅಪ್ಪೋದೈಕ್ಕಪ್ಪೋದೇ ಶೋಲ್ಲಿವೈತ್ತೇ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೧)

ಶಾಂ ಇಡತ್ತೆನ್ನೈ ಕ್ಕುಱಿಕೊಳ್ ಕಂಡಾಯ್ *
ಶಂಗೊಡು ಚಕ್ಕರಂ ಏಂದಿನಾನೇ !
ನಾ ಮಡಿತ್ತೆನ್ನೈ ಅನೇಗ ದಂಡಂ *
ಶೆಯ್ದದಾ ನಿಱ್ಪರ್ ನಮ್ ತಮರ್ಗಳ್
ಪೋಂ ಇಡತ್ತುಂದಿಱತ್ತೆತ್ತನೈಯುಂ *
ಪುಗಾವಣ್ಣಂ ನಿಱ್ಪದೋರ್ ಮಾಯೈ ವಲ್ಲೈ
ಆಂ ಇಡತ್ತೇ ಉನ್ನೈ ಚೋಲ್ಲಿವೈತ್ತೇ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೨)

ಎಲ್ಲೈಯಿಲ್ ವಾಶಲ್ ಕುಱುಗ ಚ್ಚೆನ್ನಾಲ್ *
ಎಱ್ಱಿ ನಮ್ ತಮರ್ ಪಱ್ಪುವೋದು

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ಱ, respectively.

ನಿಲ್ಲುಮಿನ್ ಎನ್ನುಂ ಉಪಾಯಂ ಇಲ್ಲೈ *
 ನೇಮಿಯುಂ ಶಂಗಮುಂ ಏಂದಿನಾನೇ !
 ಶೋಲ್ಲಲಾಂ ಪೋದೇ ಉನ್ ನಾಮಂ ಎಲ್ಲಾಂ *
 ಶೋಲ್ಲಿನೇನ್ ಎನ್ನೈ ಕ್ಕುಱಿಕ್ಕೊಂಡೆನ್ನುಂ
 ಅಲ್ಲಲ್ ಪಡಾವಣ್ಣಂ ಕಾಕ್ಕ ವೇಂಡುಂ *
 ಅರಂಗತ್ತರವಣೈ ಪ್ಪಳಿಯಾನೇ ! (೩)

ಒಱ್ಪೈ ವಿಡೈಯನುಂ ನಾನುಗನುಂ *
 ಉನ್ನೈ ಅಱಿಯಾ ಪೈರುಮೈಯೋನೇ !
 ಮುಱ್ಱುಲಗೆಲ್ಲಾಂ ನೀಯೇ ಆಗಿ *
 ಮೂನ್ನೆಱುತ್ತಾಯ ಮುದಲ್ವನೇ ಓ !
 ಅಱ್ಱದು ವಾಱ್ ನಾಳ್ ಇವಱ್ಕೆನ್ನೆಣ್ಣಿ *
 ಅಂಜ ನಮನ್ ತಮರ್ ಪಱ್ಱಲ್ ಉಱ್ಱ
 ಅಱ್ಱೈಕ್ಕು ನೀ ಎನ್ನೈ ಕ್ಕಾಕ್ಕ ವೇಂಡುಂ *
 ಅರಂಗತ್ತರವಣೈ ಪ್ಪಳಿಯಾನೇ ! (೪)

ಪೈ ಅರವಿನ್ ಅಣೈ ಪ್ಪಾಱ್ಱಡಲುಳ್ *
 ಪಳಿ ಕೊಳಿನ್ ಪರಮ ಮೂರ್ತ್ತಿ !
 ಉಯ್ಯ ಉಲಗು ಪಡೈಕ್ಕ ವೇಂಡಿ *
 ಉಂದಿಯಿಲ್ ತೋಱ್ಱಿನಾಯ್ ನಾನುಗನೈ
 ವೈಯ ಮನಿಶರೈ ಪ್ಪೊಯ್ ಎನ್ನೆಣ್ಣಿ *
 ಕಾಲನೈಯುಂ ಉಡನೇ ಪಡೈತ್ತಾಯ್
 ಐಯ ! ಇನಿ ಎನ್ನೈ ಕ್ಕಾಕ್ಕ ವೇಂಡುಂ *
 ಅರಂಗತ್ತರವಣೈ ಪ್ಪಳಿಯಾನೇ ! (೫)

ತಣ್ಣೆನವಿಲ್ಲೈ ನಮನ್ ತಮರ್ಗಳ್ *
 ಶಾಲ ಕ್ಕೊಡುಮೈಗಳ್ ಶೆಯ್ಯಾ ನಿಱ್ಱರ್
 ಮಣ್ಣೊಡು ನೀರುಂ ಎರಿಯುಂ ಕಾಲುಂ *
 ಮಱ್ಱುಂ ಆಗಾಶಮುಂ ಆಗಿ ನಿನ್ನಾಯ್ !
 ಎಣ್ಣಲಾಂ ಪೋದೇ ಉನ್ ನಾಮಂ ಎಲ್ಲಾಂ *
 ಎಣ್ಣನೇನ್ ಎನ್ನೈ ಕ್ಕುಱಿ ಕ್ಕೊಂಡೆನ್ನುಂ

ಅಣ್ಣಲೇ ! ನೀ ಎನ್ನೈ ಕ್ಕಾಕ್ಕ ವೇಂಡುಂ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೬)

ಶೆಂಜೋಲ್ ಮಱೈಪ್ಪೊರುಳ್ ಆಗಿ ನಿನ್ನ *
ದೇವರ್ಗಳ್ ನಾಯಕನೇ ! ಎಮ್ಮಾನೇ !
ಎಂಜಲಿಲ್ ಎನ್ನಡೈ ಇನ್ ಅಮುದೇ ! *
ಏಱ್ ಉಲಗುಂ ಉಡೈಯಾಯ್ ! ಎನ್ ಅಪ್ಪಾ !
ವಂಜ ಉರುವಿನ್ ನಮನ್ ತಮರ್ಗಳ್ *
ವಲಿಂದು ನಲಿಂದೆನ್ನೈ ಪ್ಪಱ್ಱುಮ್ಬೋದು
ಅಂಜಲೈ ಎನ್ನೆನ್ನೈ ಕ್ಕಾಕ್ಕ ವೇಂಡುಂ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೭)

ನಾನ್ ಏದುಂ ಉನ್ ಮಾಯಂ ಒನ್ನಱಿಯೇ *
ನಮನ್ ತಮರ್ ಪಱೈ ನಲಿಂದಿಟ್ಟಿಂದ
ಊನೇ ಪುಗೇಯೆನ್ನು ಮೋದುಮ್ಬೋದು * ಅಂ -
ಗೇದುಂ ನಾನ್ ಉನ್ನೈ ನಿನ್ನೈಕ್ಕ ಮಾಟ್ಟೇನ್
ವಾನೇಯ ವಾನವರ್ ತಂಗಳ್ ಈಶಾ ! *
ಮದುರೈ ಪ್ಪಿಱಂದ ಮಾ ಮಾಯನೇ ! * ಎನ್
ಆನಾಯ್ ! ನೀ ಎನ್ನೈ ಕ್ಕಾಕ್ಕ ವೇಂಡುಂ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೮)

ಕುನ್ನೆಡುತ್ತಾನಿರೈ ಕಾತ್ತ ಆಯಾ ! *
ಕೋನಿರೈ ಮೇಯ್ ತ್ತವನೇ ! ಎಮ್ಮಾನೇ ! *
ಅನ್ನು ಮುದಲ್ ಇನ್ನಱುದಿಯಾ *
ಆದಿಯಂಜೋದಿ ಮಱಿಂದಱಿಯೇ *
ನನ್ನುಂ ಕೊಡಿಯ ನಮನ್ ತಮರ್ಗಳ್ *
ನಲಿಂದು ವಲಿಂದೆನ್ನೈ ಪ್ಪಱ್ಱುಮ್ಬೋದು *
ಅನ್ವಂಗು ನೀ ಎನ್ನೈ ಕ್ಕಾಕ್ಕ ವೇಂಡುಂ *
ಅರಂಗತ್ತರವಣೈ ಪ್ಪಳ್ಳಿಯಾನೇ ! (೯)

‡ಮಾಯವನೈ ಮದುಶೂದನನ್ ತನ್ನೈ *
ಮಾದವನೈ ಮುಱೈಯೋರ್ಗಳ್ ಏತ್ತುಂ *
ಆಯರ್ಗಳ್ ಏಱ್ಱಿನೈ ಅಚ್ಚುದನ್ ತನ್ನೈ *
ಅರಂಗತ್ತರವಣೈ ಪ್ಪಳಿಯಾನೈ *
ವೇಯರ್ ಪುಗಱ್ ವಿಲ್ಲಿಪ್ಪುತ್ತೂರ್ ಮನ್ *
ವಿಟ್ಟುಶಿತ್ತನ್ ಶೋನ್ನ ಮಾಲೈ ಪತ್ತುಂ *
ತೂಯ ಮನತ್ತನರ್ ಆಗಿ ವಲ್ಲಾರ್ *
ತೂ ಮಣಿವಣ್ಣನುಕ್ಕಾಳರ್ ತಾಮೇ (೧೦)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||